


SERVICE ABOVE SELF



Rotary

विश्वमित्रः

विश्वಮಿತ್ರ

VISHWAMITHRA

Weekly House Bulletin of Rotary Club Shimoga, R.I. Dist. 3182



Rtn. Francesco Arezzo  
RI President 2025-26

Rtn. K. Palaksha  
District Governor 2025-26

Rtn. Anand R.  
President, Mob: 99800 93066

Rtn. Vishwas Y.  
Secretary, Mob : 99800 63180

Rtn. M. Madhavachar  
Bulletin Editor, Mob: 98862 73495

We meet every Wednesday at 6.45p.m. at Rotary Youth Centre, Sowlanga Road, L.B.S.Nagar, Shivamogga- 577 204

ಸಂಪುಟ - 68

ಸಂಚಿಕೆ - 32

ದಿನಾಂಕ : 18-02-2026

ದಿನಾಂಕ: 18.02.2026 ರಂದು ನಮ್ಮ ಈ ತಿಂಗಳ ಮೂರನೇ ವಾರದ ಸಭೆ. ನಮ್ಮ ಕ್ಲಬ್‌ನ ಮಾಜಿ ಸದಸ್ಯರು, ಖ್ಯಾತ ಉಪನ್ಯಾಸಕರು ಹಾಗೂ ಪ್ರವಾಸ ಪ್ರಿಯರೂ ಆಗಿರುವಂತಹ ಶ್ರೀ ಶೇಖರ್ ಗೌಳೇರ್ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ, 'ಪ್ರಯಾಸವಲ್ಲದ ಪ್ರವಾಸದ ಫಲಶ್ರುತಿ' ಎಂಬ ವಿಚಾರವಾಗಿ ಮಾತನಾಡುತ್ತಾ ತಮ್ಮ ಅನುಭವಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಅಧ್ಯಕ್ಷರಾದ ರೊ.ಆರ್.ಆನಂದರವರು, ಕಾರ್ಯದರ್ಶಿ ರೊ.ವಿಶ್ವಾಸ್ ಎಲಬುರ್ಗಿಯವರು ಉಪಸ್ಥಿತರಿದ್ದರು. ರೊ. ಎಸ್.ಮಂಜುನಾಥ ರವರು ಅಧ್ಯಕ್ಷರಿಗೆ ರೋಟರಿ ಕಾಲರ್ ತೋಡಿಸಿದ ನಂತರ ಸಭೆ ಮುಂದುವರಿಯಿತು.



ಪ್ರಾಂಶುಪಾಲರಾಗಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯಾಗಿ ಒಟ್ಟಾರೆ 33 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುತ್ತಾರೆ. ವಿವಿಧ ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಇವರು ಬರೆದ 12 ಪುಸ್ತಕಗಳು ಪ್ರಕಟಗೊಂಡಿವೆ. ಅಲ್ಲದೇ 300 ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ದೂರದರ್ಶನ ಮತ್ತು ಆಕಾಶವಾಣಿಯ ಮೂಲಕ ಭಾಷಣ, ಚರ್ಚೆ, ಚಿಂತನ ರಶ್ಮಿ ಕಾರ್ಯಕ್ರಮಗಳು ಮಾಡಿ ಬಂದಿವೆ. ಜಗತ್ತಿನ 35 ದೇಶಗಳಿಗೆ ಪ್ರವಾಸ ಮಾಡಿ, ಛಾಯಾಗ್ರಹಣ ಮಾಡಿ, ಲೇಖನಗಳನ್ನು ಬರೆದಿದ್ದಾರೆ. ಇವರು



ಕ್ಲಬ್‌ನ ಹಿರಿಯ ಸದಸ್ಯರಾದ ರೊ. ವೈ.ವೆಂಕಟರಮಣ ಜೋಯ್ಸರವರಿಂದ ಕುವೆಂಪು ವಿರಚಿತ "ತೇನಾ ವಿನಾ ತೃಣಮಪಿ ನ ಚಲತಿ ತೇನಾವಿನಾ" ಎಂಬ ಗೀತೆಯ ಸುಶ್ರಾವ್ಯ ಗಾಯನದೊಂದಿಗೆ ಸಭೆ ಆರಂಭವಾಯಿತು. ರೊ. ಶೈಲಿನ್‌ರವರು ವಿಶೇಷ ರೀತಿಯಲ್ಲಿ ಸ್ವಾಗತ ಮಾಡಿದರು. ಅಂದಿನ ಉಪಹಾರದ ವ್ಯವಸ್ಥೆ ಮಾಡಿದ್ದ ಶ್ರೀ ಸಿದ್ದೇಶ್ ಮತ್ತು ಪ್ರೇರಣಾ ದಂಪತಿಗಳು ಅವರ ಆರೋಗ್ಯ ಪೂರ್ಣ ತಿಂಡಿ ತಿನ್ನುವುದು, ಜ್ಯೂಸ್‌ಗಳ ಬಗ್ಗೆ ವಿವರ ನೀಡಿದರು. ಅಧ್ಯಕ್ಷರು, ಹುಟ್ಟು ಹಬ್ಬದ ಶುಭಾಶಯ ಕೋರಿದರು. ರೊ. ಎಂ. ಮಾಧವಾಚಾರ್ ರವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾದ ಶ್ರೀ ಶೇಖರ್ ಗೌಳೇರ್‌ರವರು, ಧಾರವಾಡದಲ್ಲಿ ಹುಟ್ಟಿದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಭೂಗೋಳ ವಿಜ್ಞಾನದಲ್ಲಿ ಎಂ.ಎ. ಪದವಿಯನ್ನು ದ್ವಿತೀಯ ರ್ಯಾಂಕ್ ಮೂಲಕ ತೇರ್ಗಡೆ ಹೊಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯ ದಲ್ಲಿ ಪಿಹೆಚ್‌ಡಿ ಸಂಶೋಧನೆ ಮಾಡಿರುತ್ತಾರೆ. ಉಪನ್ಯಾಸಕರಾಗಿ ಧಾರವಾಡ ವಿಶ್ವವಿದ್ಯಾನಿಲಯಲ್ಲಿ ಸೇವೆ ಸಲ್ಲಿಸಿರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದಿಂದ ಉಪನ್ಯಾಸಕರಾಗಿ ನೇಮಕಗೊಂಡು,

ಹಿಂದೂಡಿದ ವಾರದ ಸಭೆ

ಬದಲಾದ ದಿನಾಂಕ ಮತ್ತು ಸ್ಥಳವನ್ನು ಗಮನಿಸಿ

ದಿನಾಂಕ: 23-2-2026, ಸೋಮವಾರ  
ಸ್ಥಳ: ಕಾಸ್ಮೋಕ್ಲಬ್, ಸಾಗರ ರಸ್ತೆ, ಶಿವಮೊಗ್ಗ

ರೋಟರಿ ಜಿಲ್ಲೆ 3182 ರೋನ್ 10 ಮತ್ತು 11ರ  
ಶಿವಮೊಗ್ಗದ ಎಲ್ಲಾ ರೋಟರಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ

ರೋಟರಿ ವಿಶ್ವ ಅರಿವಿನ ದಿನಾಚರಣೆ

ಸಂಘರ್ಷ ತಡೆಗಟ್ಟುವಿಕೆ  
ಮತ್ತು ಶಾಂತಿ ನಿರ್ಮಾಣ

ಮುಖ್ಯ ಅತಿಥಿಗಳು:  
ಶ್ರೀ ಓಂ ಗಣೇಶ್ ಉಪ್ಪುಂಡ  
ನಟರು, ವಾಗ್ಮಿಗಳು, ಉಪ್ಪುಂಡ



6:30 pm - Assembly & Fellowship  
7:00 pm - Programme Followed by Dinner

ನಮ್ಮ ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

ಜಿಲ್ಲಾ ಮಟ್ಟದ, ರಾಜ್ಯ ಮಟ್ಟದ, ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಮುಖ್ಯ ಅತಿಥಿಗಳಾದ ಶ್ರೀ ಶೇಖರ್ ಗೌಳೇರ್ ತಮ್ಮ ಪ್ರಯಾಸವಿಲ್ಲದ ಪ್ರವಾಸದ ಫಲಶ್ರುತಿ ಎಂಬ ವಿಚಾರವಾಗಿ ಮಾತನಾಡುತ್ತಾ, ಪ್ರಜಾವಾಣಿಯ 12ನೇ ಪುಟದಲ್ಲಿ ತಮ್ಮ “ಮಾರಿಷಸ್ ಸ್ವರ್ಗವೂ - ಮಾಸದ ನೆನಪುಗಳು” ಎಂಬ ಬರಹವನ್ನು ಉಲ್ಲೇಖಿಸುತ್ತಾ ನಮಗೆ ಜೀವನದಲ್ಲಿ ತೊಂದರೆಗಳು ತಾಪತ್ರಯಗಳು ಬಂದೇ ಬರುತ್ತೆ. ಅದರ ಮಧ್ಯೆ ಯಶಸ್ವಿಯಾಗಿ ಪ್ರವಾಸ ಮಾಡಿ ಋಷಿಪಡುವುದು ಚೆನ್ನ ಎಂದು ಅಭಿಪ್ರಾಯ ಪಟ್ಟರು. ಮುಂದುವರೆದ ಅವರು, ನಮ್ಮ ಜೀವನದಲ್ಲಿ ‘ನಿಂತರೆ ನಿಂದೆ, ಕುಂತರೆ ಕಾಯಿಲೆ, ಮಲಗಿದರೆ ಮರಣ, ನಡೆಯುವುದೇ ಬದುಕು’ ಎಂದಿದ್ದಾರೆ ದಾರ್ಶನಿಕರು. ನಾವು ಎವರೆಷ್ಟು ಶಿಖರವೇರುವುದು ಬೇಡ. ನಮ್ಮ ಸುತ್ತ ಮುತ್ತಲಿನ ಪ್ರದೇಶಕ್ಕೆ ಭೇಟಿಕೊಡೋಣ. ಉದಾಹರಣೆಗೆ, ಕುವೆಂಪು ಜನನ ಸ್ಥಳ ಕುಪ್ಪಳಿಯಾಗಿರಬಹುದು, ಅದರ ಸುತ್ತಮುತ್ತಲಿನ ಪ್ರದೇಶವಾಗಿರಬಹುದು ಹೀಗೆ ಸಣ್ಣಸಣ್ಣ ಪ್ರದೇಶಗಳಿಗೆ ಭೇಟಿಕೊಡೋಣ. ಕುವೆಂಪುರವರೇ ಹೇಳಿರುವಂತೆ “ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು” ಎಂದು ಹೇಳಿದ್ದು ಕೂಡ ಮನುಷ್ಯ ಇದ್ದಲ್ಲಿಯೇ ಬೇರು ಬಿಟ್ಟು ಜಡತ್ವ ಬೆಳೆಸಿಕೊಳ್ಳಬಾರದು ಎನ್ನುವ ದೃಷ್ಟಿಯಲ್ಲಿ.

ಕುವೆಂಪುರವರಿಗೆ ಜ್ಞಾನಪೀಠ ತಂದುಕೊಟ್ಟ ರಾಮಾಯಣಂ ದರ್ಶನ ಕೃತಿಯಲ್ಲಿ ಅರಮನೆಯಲ್ಲಿಯೇ ಬಂಧಿತರಾಗಿದ್ದ ಹುಡುಗರಾದ ರಾಮ ಲಕ್ಷ್ಮಣರನ್ನು ವಿಶ್ವಾಮಿತ್ರರು ಕಾಡಿಗೆ ಕರೆದೊಯ್ದರು. ಆ ಸಂದರ್ಭದಲ್ಲಿ ವಿಶ್ವಾಮಿತ್ರರನ್ನು ರಾಮಲಕ್ಷ್ಮಣರು ಹೊಗಳುತ್ತಾರೆ. ಅವರುಗಳು ಕಾಡು ನೋಡಿ ಪುಳಕಿತರಾಗುತ್ತಾರೆ. ಅಂದರೆ ಪ್ರಕೃತಿ ಎಂಥ ಅದ್ಭುತ ನಿಸರ್ಗ ಶಾಲೆ, ಜೀವನ ಶಾಲೆಗಿಂತ ಮಿಗಿಲಾದುದು ಎಂದರು. ಕುವೆಂಪುರವರ ಕೃತಿಗಳಾದ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮಧುಮಗಳು ಓದಿದರೆ ನಾವು ನಮ್ಮ ಸ್ಥಳದಿಂದ ಹೊರಹೋಗಬಹುದು. ಚಿಬ್ಬಲಗುಡ್ಡೆ ಹತ್ತಿರವಿರುವ ನವಿಲು ಕಲ್ಲು ಕುವೆಂಪುರವರ ಸಾಹಿತ್ಯ ಹಾಗೂ ಕೃತಿಗಳು ಸೃಷ್ಟಿಯಾದ ಜಾಗವಾಗಿದೆ. ಇಂತಹ ಜಾಗಗಳಿಗೆ ತಾವುಗಳು ಪ್ರವಾಸ ಹೋಗಬಹುದು. ನಾನು ಸಾಹಿತ್ಯವನ್ನು ಓದಿದ್ದರಿಂದಲೇ ಹಲವಾರು ಮಾಹಿತಿಗಳು ಲಭ್ಯವಾಯಿತು. ಅದರಂತೆ ಪ್ರವಾಸ ಕೈಗೊಂಡೆ ಎಂದರು.

ನಾವುಗಳು ನಮ್ಮ ಹಣಕಾಸಿನ ವ್ಯಾಪ್ತಿಯಲ್ಲಿಯೇ ಪ್ರವಾಸಗಳನ್ನು ಮಾಡಬಹುದು. 205 ದೇಶಗಳಿವೆ. ಅಲ್ಲಿ ಸಣ್ಣ ಸಣ್ಣ ದ್ವೀಪಗಳಿವೆ. ಹೊಸ ಹೊಸ ದೇಶಗಳಿವೆ. ನಾನು ಕೀನ್ಯಾಕ್ಕೆ 3 ಸಾರಿ ಹೋಗಿ ಬಂದಿದ್ದೇನೆ. ಪ್ರವಾಸ ಹೋದಾಗ ಛಾಯಾಗ್ರಹಣ ಅಗತ್ಯವಾಗಿ ಬೇಕೇ ಬೇಕು. ಡಿಜಿಟಲ್ ಕ್ಯಾಮರಗಳು ಇದ್ದರೆ ಒಳಿತು. ಪತ್ರಿಕೆಗಳಿಗೆ ಕಳುಹಿಸುವುದಾದರೆ ಫೋಟೋಗಳು ಬೇಕೆ ಬೇಕು. ಮೊಬೈಲ್ ಕ್ಯಾಮರಗಳನ್ನು ಎಡಿಟ್ ಮಾಡಲು ಆಗುವುದಿಲ್ಲ. ಛಾಯಾಚಿತ್ರ ವಿಲ್ಲದಿದ್ದರೆ ಪ್ರವಾಸ ವೃಥಾ ಎಂದರು. ವಿವಿಧಸ್ಥಳಗಳ ಬಗ್ಗೆ ಗೂಗಲ್ ಹಾಗೂ ವಿಕಿಪಿಡಿಯೋದಲ್ಲಿ ವಿವರವಾದ ಮಾಹಿತಿಗಳು ದೊರಕುತ್ತವೆ. ಛಾಯಾಗ್ರಹಣ ಮಾಡುವುದರಲ್ಲಿ ಋಷಿ ದೊರಕುತ್ತದೆ ಎಂದರು.

ಕೆಲವೆಡೆ ಸೀಸನ್ಗೆ ಅನುಗುಣವಾಗಿ ಪ್ರಪಂಚದಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ಹಕ್ಕಿಗಳು ಬರುತ್ತವೆ. ಆಗ ಆ ಪ್ರದೇಶಗಳನ್ನು ನೋಡುವುದೇ ಒಂದು ಸೊಗಸು. ‘ಹಸುರತ್ತಲ್, ಹಸುರಿತ್ತಲ್, ಹಸುರೆತ್ತಲ್ ಕಡಲಿನಲಿ ಹಸುರಟ್ಟತೋ ಕವಿಮಾತೃಂ - ಹಸುರ್ ನೆತ್ತರ್ ಒಡಲಿನಲಿ’ ಇಂಥ ಮಾತುಗಳು ಪ್ರಕೃತಿಯನ್ನು ಆರಾಧಿಸಿ ಸಂತಸಪಡುವ ಸಂಗತಿ.

ಪ್ರವಾಸ ಏಕೆ ಬೇಕು ? ಎಂದು ಪ್ರಶ್ನಿಸಿದ ಅವರು, ನಮ್ಮ ದಿನ ನಿತ್ಯದ ಏಕತಾನತೆಯ ಕೆಲಸದಲ್ಲಿ ಬೇಸರವಾಗುತ್ತದೆ. ನಮ್ಮ ನಿತ್ಯಜೀವನದ ಜಂಜಾಟದಲ್ಲಿ ಬದಲಾವಣೆ, ವಿಶ್ರಾಂತಿ, ಸಂತೋಷ,

ಆರಾಮ ಬೇಕು ಅದಕ್ಕಾಗಿ ಹೊರಹೋಗಬೇಕು. ಜಂಜಾಟದಲ್ಲಿ ತಪ್ಪಿಸಿಕೊಂಡು, ಮಾಹಿತಿ, ಚೈತನ್ಯ, ಸಿಗುವುದರ ಜೊತೆಗೆ ಹಲವಾರು ಜನರ ಪರಿಚಯವಾಗುತ್ತದೆ. ಗುಹೆಗಳು, ಎತ್ತರದ ಜಾಗಗಳ ಪ್ರವಾಸದಲ್ಲಿ ನಮಗೆ ಋಷಿ ಮತ್ತು ಚೈತನ್ಯ ದೊರಕುತ್ತದೆ. ಪ್ರವಾಸಕ್ಕೆ ಹೋಗುವುದರಿಂದ ದೇಶಕ್ಕೂ ಲಾಭವಿದೆ. ವಿಶ್ವದ ಅತೀ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಎಲ್ಲರನ್ನು ಆಕಾಶದಲ್ಲಿ ಕರೆದುಕೊಂಡು ಹೋಗಲು ಉತ್ಸುಕನಾಗಿದ್ದಾನೆ. ಅವನು ದೂರದೃಷ್ಟಿಯಿಂದ ಸ್ಪೇಸ್ ಟೂರಿಸಂ ಮಾಡಿಸಬೇಕೆಂಬ ಉತ್ಸಾಹದಲ್ಲಿದ್ದಾನೆ. ಮಂಗಳ ಗ್ರಹದಲ್ಲಿ ಮನೆ ಕಟ್ಟಬೇಕು. ಎಲ್ಲರಿಗೂ ಉಚಿತ ಇಂಟರ್ ನೆಟ್ ದೊರಕಬೇಕು ಎಂಬ ಆಶಯವನ್ನಿಟ್ಟುಕೊಂಡು ಕೆಲಸ ಮಾಡುತ್ತಿದ್ದಾನೆ. ಟೆಸ್ಲಾ ಇವನ ಸ್ನೇಹಿತನಾಗಿ ಸಹಕರಿಸಿದ್ದು, ಅವನು ದುರ್ಮರಣ ಹೊಂದಿರುತ್ತಾನೆ. ಅವನ ಹೆಸರನ್ನೆತ್ತನ್ನು ಉತ್ಪನ್ನಗಳಿಗಿಟ್ಟಿರುತ್ತಾನೆ. ಒಂದು ಕಂಪನಿಯೂ ಅವನ ಹೆಸರಿನಲ್ಲಿದೆ.

ಯಾವುದೇ ಕ್ಷೇತ್ರಕ್ಕೂ ಪ್ರವಾಸ ಹೋಗಬಹುದು. ಹತ್ತಿರದ ಸ್ಥಳಗಳಿಗೆ ಹೋಗುವಾಗ ಮನೆಯವರ ಅಗತ್ಯವಿರುವುದಿಲ್ಲ. ಹಗರಿ ಬೊಮ್ಮನಹಳ್ಳಿಯಂಥಹ ಪ್ರದೇಶದಲ್ಲಿ ಬಹಳ ಅಪರೂಪವಾದಂತಹ ಕ್ರೌಂಚ ಪಕ್ಷಿಗಳು ಬಂದಿದೆ. ಮಾಗಡಿ ಹಳ್ಳಿ ಕೆರೆಗೂ ಪಕ್ಷಿಗಳು ಬರುತ್ತಿವೆ. ಅಲ್ಲಿಗೂ ಪ್ರವಾಸ ಹೋಗಬಹುದು. ಪ್ರವಾಸ ಹೋದಾಗ ಜಗತ್ತಿನ ಹೊಸ ವಿಷಯಗಳು ಗೊತ್ತಾಗುತ್ತವೆ. ಭಾಷೆ ಸಂಪ್ರದಾಯಗಳನ್ನು ಬೇರೆಯವರನ್ನು ಕಂಡಾಗ ತಿಳಿಯುತ್ತದೆ. ಅಲ್ಲದೇ ಆಯಾ ಪ್ರದೇಶಗಳಲ್ಲಿ ಆಯಾ ಸೀಸನ್ಗಳಲ್ಲಿ ಬೆಳೆಯುವ ಹೂವುಗಳ ಬಗ್ಗೆಯೂ ಮಾತನಾಡಿದರು.

ಅವರು ಪ್ರವಾಸದ ವೆಚ್ಚಗಳನ್ನು ಅವಲೋಕಿಸುತ್ತಾ ಮಾತನಾಡಿದಾಗ ಜಪಾನ್ ದೇಶವೊಂದಕ್ಕೆ ಹೋಗುವ ಪ್ರವಾಸದ ಖರ್ಚಿನಲ್ಲಿ ಯೂರೋಪಿನ 15 ದೇಶಗಳನ್ನು ನೋಡಬಹುದು. ಜಪಾನ್‌ನ ಹಿರೋಶಿಮಾ ನಾಗಸಾಕಿಗಳಲ್ಲೂ ಸಹ ಸ್ಮಾರಕಗಳು, ಇಟಲಿಯ ಪಾಂಪೆ ಇವುಗಳೆಲ್ಲ ಮನುಷ್ಯ ಹಾಗೂ ಪ್ರಕೃತಿಗಳಿಂದ ನಾಶವಾದಂತಹ ಪ್ರದೇಶಗಳು. ಆದರೆ ಅಲ್ಲಿನ ಪ್ರಜೆಗಳು ಅದನ್ನು ಪುನರ್ ನಿರ್ಮಿಸಿರುವುದನ್ನು ನೋಡಲೇಬೇಕು.

ನಮ್ಮ ದೇಶದ ರಾಜಾಸ್ಥಾನ, ಉತ್ತರ ಪ್ರದೇಶ ಮತ್ತಿತರ ಪ್ರವಾಸದ ಸ್ಥಳಗಳಲ್ಲಿ ಅದ್ಭುತ ದೇವಸ್ಥಾನಗಳನ್ನು, ರಮ್ಯ ಪ್ರಕೃತಿ ಸೌಂದರ್ಯ ಹೊಂದಿರುವ ಪ್ರದೇಶಗಳನ್ನು ನೋಡಬಹುದು. ಮಿಜೋರಾಮ್, ಸೆವೆನ್ ಸಿಸ್ಟರ್ಸ್ ಎಂದೇ ಖ್ಯಾತವಾಗಿರುವ ಈಶಾನ್ಯ ರಾಜ್ಯಗಳ ಪ್ರಕೃತಿ ಸೌಂದರ್ಯವನ್ನು ಸವಿಯಬೇಕು. ಚೈನಾದಲ್ಲಿ ಬುಲೆಟ್ ಟ್ರೈನ್, ಲಂಡನ್‌ನ ಬ್ರಿಡ್ಜ್, ಇಟಲಿಯ ಪೀಸಾಗೋಪುರ, ಸಮುದ್ರದ ಕೆಳಗೆ ನಿರ್ಮಿಸಿದ ಸುಂದರ ನಗರಗಳು ಮತ್ತಿತರ ಪ್ರದೇಶಗಳಿವೆ ಅವುಗಳನ್ನು ನೋಡಬಹುದಾಗಿದೆ ಎಂದರು.

ನಮ್ಮ ದೇಶದಲ್ಲಿರುವಷ್ಟು ಸಂಪತ್ತಿರುವ ದೇಶ ಇನ್ನೊಂದಿಲ್ಲ. ಬೇರೆಡೆಗೆ ನೀರಿಗೆ, ಟಾಯ್ಲೆಟ್‌ಗೆ, ಹೆಚ್ಚು ಹಣ ನೀಡಬೇಕು. ಬಟ್ಟೆ ಒಗೆಯಲು ನೀರಿಲ್ಲ. ಲಾಂಡಿಗೆ ಕೊಡಬೇಕು. ವಿದೇಶದಲ್ಲಿ ಭಾರತದವರು ಸಿಕ್ಕಾ ಪಟ್ಟಿ ಊಟ ಮಾಡುತ್ತಾರೆ ಎಂಬ ಮಾತಿದೆ. ಕೆಲವೊಂದು ದೇಶಗಳಿಗೆ ವೀಸಾ ಬೇಕಾಗಿಲ್ಲ. ಆಧಾರ್ ಪಾನ್ ಕಾರ್ಡ್‌ಗಳಿದ್ದರೆ ಸಾಕು. ಪ್ರಪಂಚದಲ್ಲಿ ಸಾವಿರಾರು ಸರೋವರಗಳಿವೆ. ಪ್ರವಾಸ ಹೋಗುವಾಗ ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಳ್ಳಿ, ಪ್ರತಿಯೊಂದು ಪ್ರವಾಸದಲ್ಲಿಯೂ ಅದ್ಭುತ ರೋಮಾಂಚನ ಕೊಡುವ ದೇಶಗಳಿವೆ ಎಂದರು.

ರೊ.ಎಂ. ಮಾಧವಾಚಾರ್ ಮಾತನಾಡಿ, ಪ್ರವಾಸದ ಸಂದರ್ಭದಲ್ಲಿ ಸೀನಿಯರ್ ಸಿಟಿಜನ್‌ಗಳಿಗೆ ವಿಶೇಷ ಪ್ಯಾಕೇಜ್ ಸರ್ಕಾರದಿಂದ ಇದೆಯೇ ಎಂದಾಗ, ಬೇರೆ ದೇಶದಲ್ಲಿ ಹಿರಿಯರಿಗೆ, ಮಹಿಳೆಯರಿಗೆ ಬಹಳ ಮರ್ಯಾದೆ ಕೊಡುತ್ತಾರೆ. ವಯಸ್ಸಾದವರಿಗೆ



ಮಕ್ಕಳಿಗೆ ಬೆಲೆ ಕೊಡುತ್ತಾರೆ. ಅವರಿಗೆ ಯಾವುದೇ ಪ್ರಾಕ್ಟೀಸ್ ಇಲ್ಲ ಎಂದರು. ಬುದ್ಧಿವಂತಿಕೆಗೆ, ಮಾನವೀಯತೆಗೆ, ಬೇರೆಯವರ ಜೀವಕ್ಕೆ ಬೇರೆ ದೇಶದಲ್ಲಿ ತುಂಬಾ ಬೆಲೆ ಕೊಡುತ್ತಾರೆ ಎಂದರು.

ರೊ. ನಿರ್ಮಲಾ ಶಿವಾನಂದರವರು ನಿವೃತ್ತಿಯಾದ ಮೇಲೆ ಪ್ರವಾಸ ಹೋಗಬೇಕೆಂದು ಪ್ರಶ್ನಿಸಿದಾಗ, ತಾನು ನಿವೃತ್ತಿಯಾದಾಗಲೇ ಪ್ರವಾಸಕ್ಕೆಗೊಂಡಿದ್ದು, ಆದರೆ ಆರೋಗ್ಯ ಚೆನ್ನಾಗಿಟ್ಟುಕೊಂಡಿರಬೇಕು. ಬೇರೆದೇಶದಲ್ಲಿ ನಮಗೆ ತೊಂದರೆಯಾದರೆ ತಕ್ಷಣ ಸ್ಪಂದಿಸುತ್ತಾರೆ ಹಾಗೂ ಎಲ್ಲೆಡೆ ಎಲ್ಲಾ ತರಹದ ಆಹಾರ ದೊರಕುತ್ತದೆ ಮತ್ತು ವೈದ್ಯರು ಸಹಕರಿಸುತ್ತಾರೆ ಎಂದರು. ನಿತ್ಯ ವಾಕ್ ಮಾಡಬೇಕು. ಮಾತೃಗಳನ್ನು ತೆಗೆದುಕೊಳ್ಳಬೇಕು ಎಂದರು.

ಅಧ್ಯಕ್ಷರಾದ ರೊ.ಆರ್. ಆನಂದರವರು ಮಾತನಾಡಿ, 'ದೇಶ ಸುತ್ತು ಕೋಶ ಓದು' ಎಂಬ ಗಾದೆಯೇ ಇದೆ. ಬೇರೆಡೆ ಹೋದಾಗ ಸಿವಿಕ್ ಸೆನ್ಸ್ ಎನ್ನುವುದು ಇರಬೇಕು ಎನ್ನುತ್ತಾ ಇಂದಿನ ಮುಖ್ಯ ಅತಿಥಿಗಳು ಹಲವಾರು ವಿಷಯ ಮನದಟ್ಟು ಮಾಡಿದ್ದಾರೆ ಅವರಿಗೆ ವಂದನೆಗಳು ಎಂದು ಕೃತಜ್ಞತೆ ಹೇಳಿಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ರೊ.ವಿಶ್ವಾಸ್ ಎಲಬುರ್ಗಿಯವರು ವಂದಿಸಿದರು.



### ಶ್ರೀ ಶೇಖರ್ ಗೌಳೇರ್‌ರವರ ಬರಹಗಳಿಂದ ಪ್ರವಾಸಕ್ಕೆ ಕೆಲವೊಂದು ಆಯ್ಕೆ ಮಾಹಿತಿಗಳು

- ◆ ಪ್ರವಾಸ ಏಕೆ? - ನಿತ್ಯ ಬದುಕಿನ ಜಂಜಾಟ ಕೆಳೆಯಲು, ವಿಶ್ರಾಂತಿ, ಸಂತೋಷ ಗಳಿಸಲು.
- ◆ ಪ್ರವಾಸ ಎಲ್ಲಿಗೆ ಹೋಗಬೇಕು? ಗುಡ್ಡ ಬೆಟ್ಟ ಜಲಪಾತ, ಸಮುದ್ರ ತೀರ, ಡ್ಯಾಮು, ವನ್ಯಜೀವಿ ಧಾಮಗಳು
- ◆ ಐತಿಹಾಸಿಕ ಸ್ಥಳಗಳು: ದೇವಸ್ಥಾನ, ಕೋಟೆಕೊತ್ತಲ, ಸ್ಮಾರಕಗಳು, ಗುಂಬಜ ಇತ್ಯಾದಿಗಳು
- ◆ ಚಾರಣದ ಜಾಗಗಳು: ಕಠಿಣ ಶ್ರದ್ಧೆ, ಟಂಟ್ ವಾಸಗಳಿಗನುಗುಣವಾಗಿ
- ◆ ಭಾರತದಲ್ಲಿನ ರಾಜ್ಯಗಳು (ಹೊರ ರಾಜ್ಯಗಳು): ಸೆವೆನ್ ಸಿಸ್ಟರ್ಸ್, ಕಾಶ್ಮೀರ, ಲಡಾಖ್, ಶಿಮ್ಲಾ, ನೈನಿತಾಲ್, ಮನಾಲಿ, ಕನ್ಯಾಕುಮಾರಿ, ಚಾರ್‌ಧಾಮ್, ಹೂ ಕಣಿವೆ, ರಾಜಾಸ್ಥಾನ್, ಮಧ್ಯಪ್ರದೇಶ್, ಗುಜರಾತ್, ತಮಿಳುನಾಡು.
- ◆ ವಿದೇಶ ಪ್ರವಾಸ: ಕೆಲವು ದೇಶಗಳಿಗೆ ವೀಸಾ ಬೇಕಿಲ್ಲ. ಭೂತಾನ್, ನೇಪಾಲ್, ಧೈಲಾಂಡ್, ಮೆಲೇಶ್ಯಾ ಇಂಡೋನೇಷ್ಯಾ, ಕೇನ್ಯಾ, ಮಾಲ್ಡೀವ್ಸ್ ಶ್ರೀಲಂಕಾ, ತಾಂಜೆನಿಯಾ, ಖಜರ್
- ◆ ಪಾಸ್‌ಪೋರ್ಟ್ ವೀಸಾ 10 ವರ್ಷಕ್ಕೊಮ್ಮೆ ರಿನಿವ್ ಮಾಡಿಸಬೇಕು.
- ◆ ಕೆಲವು ದೇಶಗಳಿಗೆ ಐಡಿ ಪಾನ್‌ಕಾರ್ಡ್ ಎಲೆಕ್ಷನ್ ಐಡಿ ಇದ್ದರೆ ಸಾಕು.
- ◆ ಪ್ರವಾಸದಿಂದ ಆರ್ಥಿಕ ಲಾಭವಿದೆ.
- ◆ ಶೈಕ್ಷಣಿಕ ಲಾಭ: ಜ್ಞಾನ, ಸಂಸ್ಕೃತಿ ಸಂಪ್ರದಾಯ ಭಾಷೆ, ಉಡುಗೆ ತೊಡುಗೆ ಆಹಾರ ಕ್ರಮ ಇತಿಹಾಸ ತಿಳಿಯಬಹುದು
- ◆ ನಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಬರತ್ತೆ, ಆತ್ಮವಿಶ್ವಾಸ, ಗಟ್ಟಿತನ, ಧೈರ್ಯ ಹೆಚ್ಚುತ್ತದೆ. ಕಷ್ಟ ಬಂದಾಗ ಪರಿಹಾರದ ಕ್ರಮ ತಿಳಿಯುತ್ತದೆ.
- ◆ ಪ್ರವಾಸದ ತಯಾರಿ: ಎಲ್ಲಿಗೆ ಹೋಗಬೇಕು ನಿರ್ಧಾರಿಸಬೇಕು. ಎಷ್ಟು ಜನ, ಸಾರಿಗೆ, ಏನು ಒಯ್ಯಬೇಕು, ಅಲ್ಲಿನ ವಾತಾವರಣ, ಯಾರ ಮೂಲಕ ಹೋಗಬೇಕು ಬಟ್ಟೆಗಳು, ಚೆಕ್ ಲಿಸ್ಟ್‌ಗಳು ಮಾಡಿಕೊಳ್ಳಬೇಕು.
- ◆ ಖಾಯಿಲೆಗಳ ನಿರ್ವಹಣೆ: ಕೆಲವರಿಗೆ ಬಸ್‌ನಲ್ಲಿ ವಾಂತಿಯಾಗುತ್ತದೆ. ಇದನ್ನು ಮನಗಾಣಬೇಕು. ರೈಲು ವಿಮಾನ ಪ್ರಯಾಣ ಒಳ್ಳೆಯದು. ಸೀ ಸಿಕ್‌ನೆಸ್ ಬಗ್ಗೆ ಮನಗಾಣಬೇಕು.
- ◆ ಏನು ಮಾಡಬಾರದು? ಸಮಯ ಪಾಲನೆ ಮಾಡಬೇಕು. ತುಂಬಾ ಅವಸರ ಬೇಡ. ಜೋರಾಗಿ ಮಾತನಾಡುವುದು. ಉಗಿಯುವುದು, ಕಸ, ಪ್ಲಾಸ್ಟಿಕ್‌ನಲ್ಲಿ ತಿಂಡಿ ತಿನ್ನುವುದು, ಸಿಗರೇಟ್, ಮದ್ಯಪಾನ, ವಿಪರೀತ ತಿನ್ನುವುದು ಮುಂತಾದವುಗಳನ್ನು ಮಾಡಬಾರದು.

**ರೋಟರಿ ಆಶಾಕಿರಣ ಸರ್ವ ಸದಸ್ಯರ ಸಭೆ**

ಆಶಾಕಿರಣ 44ನೇ ವಾರ್ಷಿಕ ಸರ್ವಸದಸ್ಯರ ಸಭೆಯನ್ನು  
 ದಿನಾಂಕ: 04-03-2026, ಬುಧವಾರದಂದು  
 ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ  
 ವಿದ್ಯಾನಗರ, ಶಿವಮೊಗ್ಗದಲ್ಲಿ  
 ಬೆಳಿಗ್ಗೆ 11 ಗಂಟೆಗೆ ನಡೆಸಲಾಗುವುದು.  
 ಸಭೆಯ ಅಧ್ಯಕ್ಷತೆಯನ್ನು  
**ಡಾ. ರಜನಿ ಪೈ** ಇವರು ವಹಿಸಲಿದ್ದಾರೆ.  
 ತಾವುಗಳು ಸಮಯಕ್ಕೆ ಸರಿಯಾಗಿ ಹಾಜರಿದ್ದು,  
 ತಮ್ಮ ಅಮೂಲ್ಯ ಸಲಹೆ, ಸೂಚನೆ ನೀಡಿ, ಸಭೆಯನ್ನು  
 ಯಶಸ್ವಿಗೊಳಿಸಿಕೊಡಬೇಕಾಗಿ ಕೋರಲಾಗಿದೆ.

<i>Y. Gopalakrishna Guptha &amp; Sharada Gopal</i>	<i>2<sup>nd</sup> Feb.</i>
<i>A. Manjunath &amp; Manjula</i>	<i>6<sup>th</sup> Feb.</i>
<i>D.L. Manjunatha &amp; Srilatha</i>	<i>6<sup>th</sup> Feb.</i>
<i>Kalamrutha &amp; Padmaprakash</i>	<i>7<sup>th</sup> Feb.</i>
<i>Dr. Yathish B.N. &amp; Prajna M.J.</i>	<i>20<sup>th</sup> Feb.</i>
<i>S. Dattatri &amp; Sriranjini</i>	<i>22<sup>nd</sup> Feb.</i>
<i>D.V. Sadananda &amp; Seema S.</i>	<i>22<sup>nd</sup> Feb.</i>
<i>N. Gopinath &amp; B.V. Laxmidivi</i>	<i>25<sup>th</sup> Feb.</i>



**ಸಂಪಾದಕೀಯ ✍**

**ಅತಿಯಾದ ಮೊಬೈಲ್ ಬಳಕೆ...!**


ನನಗೆ ತಿಳಿದಿರುವ ಏಳೆಂಟು ವರ್ಷ ವಯಸ್ಸಿನ ಹುಡುಗನೊಬ್ಬನಿಗೆ ಮಾತು ಬರುವುದಿಲ್ಲ. ಬರುವುದಿಲ್ಲ ಎಂದರೆ ಮಾತೇ ಬರುವುದಿಲ್ಲವೆಂದಲ್ಲ. ಆದರೆ, ಅವನ ಮಾತಿನ ಉಚ್ಚಾರಣೆ ಚೀನಿ, ಜಪಾನಿ ಭಾಷೆಯ ಹಾಗಿರುತ್ತದೆ. ಅವನನ್ನು ನಾನು ಮೊದಲು ನೋಡಿದ್ದು ಎರಡು ವರ್ಷದವನಿದ್ದಾಗ. ಆಗ ಅವನ ವಯಸ್ಸಿಗೆ ತಕ್ಕಂತೆ ಬಾಲ ಭಾಷೆಯಲ್ಲ ಅಪ್ಪ, ಅಮ್ಮ, ಕಾರು, ಬಸ್ಸು ಇತ್ಯಾದಿ ಮಾತಾಡುತ್ತಿದ್ದ. ನೋಡಲು ತುಂಬಾ ಮುದ್ದಾಗಿದ್ದಾನೆ. ಅವರೂ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಪ್ರಜ್ಞೆ, ಕಿವಿ, ಧ್ವನಿಪೆಟ್ಟಿಗೆ ಎಲ್ಲವೂ ಸರಿಯಾಗಿಯೇ ಇದೆ. ಆದರೂ ಹೀಗೆ ಯಾಕೆ ಎನ್ನುವ ಸಮಸ್ಯೆ ಅವರಿಗೂ ಕಾಡಿದೆ. ನಂತರ ತಜ್ಞ ವೈದ್ಯರ ಬಳಿಗೂ ಕರೆದೊಯ್ದಿದ್ದಾರೆ. ನಾನೂ ಏನಾಯಿತು ಎಂದು ಕೇಳಿದೆ, 'ಇದೆಲ್ಲಾ ಆರಂಭವಾದದ್ದು ಕೋವಿಡ್ ಹೊತ್ತಲ್ಲ. ರಸ್ತೆಗೆ ಮಗುವನ್ನು ಬಿಡಲು ಭಯವಾಗುತ್ತಿತ್ತು. ಮಕ್ಕಳ ಜೊತೆ ಬೆರೆಯುವುದು ಆಗುತ್ತಿರಲಿಲ್ಲ ಎನ್ನುವ ಕಾರಣಕ್ಕೆ ಮೊಬೈಲ್ ಕೊಟ್ಟು ಕೂರಿಸುತ್ತಿದ್ದೆವು. ಅದರಲ್ಲ ಬರೀ ಕಾರ್ಡ್‌ನ ನೋಡುತ್ತಿದ್ದೆ. 'ತಿಳಿಯದ ಭಾಷೆ, ಅರ್ಥವಾಗದ ಉಚ್ಚಾರಣೆಯನ್ನು ಅನುಕರಿಸಿ ಹುಡುಗ ಹೀಗಾಗಿ ಬಿಟ್ಟಿದ್ದಾನೆ. ಮನುಷ್ಯರ ಸಂಪರ್ಕ ಕಡಿಮೆಯಾಗಿ ಅವನದ್ದೇ ಕಲ್ಪನೆಯ ಲೋಕವನ್ನು ಸೃಷ್ಟಿಸಿಕೊಂಡಿದ್ದಾನೆ. ಅವನಿಗೆ ನೀವು ಅರ್ಥ ಮಾಡಿಸುವುದು ತುಂಬಾ ಕಷ್ಟ' ಎಂದು ವೈದ್ಯರು ಹೇಳಿದರು' ಎಂದರು ಆ ತಂದೆ ತಾಯಿ. ಈಗ ಆ ಹುಡುಗನಿಗೆ ತಜ್ಞರ ಚಿಕಿತ್ಸೆ ಕೊಡಿಸಲಾಗುತ್ತಿದೆಯಾದರೂ ಯಾವುದೂ ಸರಿಯಾಗಿಲ್ಲ. ಪ್ರಪಂಚದ ಕಡೆಗೆ ಗಮನವೂ ಇಲ್ಲ. ಅವನ ಮಾತು, ನಡವಳಿಕೆ ಎಲ್ಲವೂ ಸಾಮಾನ್ಯರ ಹಾಗೆ ಇಲ್ಲವೇ ಇಲ್ಲ. ಮೊಬೈಲ್ ಈಗಲೂ ಅವನ ಪ್ರಪಂಚ. ಅದಿಲ್ಲದೇ ಹೋದರೆ ಅವನು ಊಟ ಇರಲ, ನಿದ್ರೆ ಕೂಡಾ ಮಾಡುವುದಿಲ್ಲ.


ನನ್ನ ಸ್ನೇಹಿತರೊಬ್ಬರು ಎಡಗೈ ಹೆಚ್ಚಿರಲು ತುಂಬಾ ನೋವು, ಏನು ಕೆಲಸ ಮಾಡಲೂ ಆಗುವುದಿಲ್ಲ ಎಂದು ತುಂಬಾ ದಿನಗಳಿಂದ ಹೇಳುತ್ತಲೇ ಇದ್ದರು. ಎಂಥಾ ನೋವು ನಿವಾರಕ ತೆಗೆದುಕೊಂಡರೂ ಅದು ಗುಣವಾಗುತ್ತಿಲ್ಲ. ಫಿಜಿಯೋಥೆರಪಿ ಮಾಡಿಸಿದರೂ ಕಡಿಮೆಯಾಗುತ್ತಿಲ್ಲ. ಅವರದ್ದು ಇನ್ನೊಂದು ಕಥೆ-ಮಲಗುವಾಗ, ಕೂತಾಗ, ನಿಂತಾಗ ಕೈಲ ಮೊಬೈಲ್ ಹಿಡಿದೇ ಇರುತ್ತಾರೆ. ಯಾರಾದರೂ ಮನೆಗೆ ಬಂದರೆ ಕೋಪ, ಮಕ್ಕಳು, ಮನೆಯವರು ಯಾರೂ ಬೇಡ, ಸುಮ್ಮನೆ ಮೊಬೈಲ್ ಪರದೆಯನ್ನು ತಿಡುತಲೇ ಇರಬೇಕು ಅನ್ನಿಸುತ್ತೆ ಎನ್ನುತ್ತಾರೆ, 'ಸ್ವಲ್ಪ ಮೊಬೈಲ್ ಬಳಕೆ ಕಡಿಮೆ ಮಾಡಿ' ಎಂದರೆ. ಅದರೆ ಅದು ಅವರಿಗೆ ಸಾಧ್ಯವಾಗುತ್ತಿಲ್ಲ. ಈಗ ಎಡಗೈ ಹೆಚ್ಚಿರಲು ಪೂರ್ತಿ ಬಳಸಲಕ್ಕೆ ಸಾಧ್ಯವೇ ಆಗದೇ ಹೋಗಿದೆ.

ಸಮಸ್ಯೆಗಳಾಗುತ್ತೆ ಎಂದು ಗೊತ್ತಾಗಿಯೂ ಕೆಲಸ ಹಗುರ ಮಾಡಿಕೊಳ್ಳಲು ಮಕ್ಕಳಿಗೆ ಮೊಬೈಲ್ ಕೊಡುತ್ತೇವೆ. ಅವರ ಭವಿಷ್ಯವನ್ನೇ ಹಾಳು ಮಾಡುತ್ತೇವೆ. ಗೀಳಿಗೆ ಬದ್ಧ ದೊಡ್ಡವರೂ ಹೀಗೇ ಆಗುತ್ತಿದ್ದೇವೆ. ಇನ್ನು ಯುವಕರ ಸ್ಥಿತಿಯಂತೂ ಹೇಳಲಾಗುತ್ತಿಲ್ಲ. ಸಾಧನೆ ಮಾಡುವ ಹೊತ್ತಿನಲ್ಲ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಆದರೂ ಅತಿಯಾದ ಬಳಕೆಯಿಂದ ನಮಗೇ ಹಾನಿ ಎಂದರೂ ಮನಸ್ಸು ಕೇಳುವುದಿಲ್ಲ. ನಾವು ಯಾಕೆ ಇಷ್ಟು ದುರ್ಬಲರಾಗುತ್ತಿದ್ದೇವೆ.


ನಮ್ಮ ಇಚ್ಛಾಶಕ್ತಿಯನ್ನು ಕುಂದಿಸುವ ಯಾವುದನ್ನೇ ಆದರೂ ದೂರವಿಡುವ ದೃಢ ಸಂಕಲ್ಪವನ್ನು ನಾವು ಮಾಡಲೇಬೇಕು.

• ರೊ. ಎಂ. ಮಾಧವಾಚಾರ್


**Happy Birthday Wishes** 



Venkataramana G Hegde  
23<sup>rd</sup> Feb




Aravind D.C.  
26<sup>th</sup> Feb




Pranav Swaroop  
1<sup>st</sup> Mrch

**ಮುದ್ದರಾಮನ ಜೊಪಡಿ...**

**ದಟ್ಟ ಉರಿಜನಿಲಲ್ಲೇ ಕವಿಯುವುದು ಕರಿಮೋಡ ಸುಟ್ಟ ಬೂದಿಯಲ ಕಿಡಿ ಏಳುವುದು ಮತ್ತೆ ಇಟ್ಟ ಸರಿ ಹೆಜ್ಜೆಯಲ ಭೂಮಿ ನಡುಗುವುದೊಮ್ಮೆ ಕೆಟ್ಟದೇಕಾಗುವುದೋ - ಮುದ್ದರಾಮ**



**THE 4-WAY TEST**



- 1 Is it the TRUTH
- 2 Is it FAIR to all concerned?
- 3 Will it build GOODWILL & BETTER FRIENDSHIP?
- 4 Will it be BENEFICIAL to all concerned?

**FEBRUARY IS PEACE AND CONFLICT PREVENTION/ RESOLUTION MONTH**



"Peace is not the absence of conflict but the presence of creative alternatives for responding to conflict -- alternatives to passive or aggressive responses, alternatives to violence." Dorothy Thompson

Rotary  TAKE ACTION: Engage Rotary, Change Lives

- 8. Peace and Conflict Prevention/ Resolution month**
- > Organise model United Nations Assembly at college levels.
  - > Engage in reconciliation or restoring relationships.
  - > Organise cultural programs bringing together the citizens of different states/ countries/ religions.
  - > Organise poster making and slogan writing competitions on World Peace and National Integration.

To, Book Post